

[www.karunaduexams.com](http://www.karunaduexams.com)

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-

ಡಿಸೆಂಬರ್,23,2017

[www.karunaduexams.com](http://www.karunaduexams.com)

1. ರಾಷ್ಟ್ರೀಯ ರೈತರ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

- ಅ) ಡಿಸೆಂಬರ್ 23
- ಆ) ಡಿಸೆಂಬರ್ 21
- ಇ) ಡಿಸೆಂಬರ್ 24
- ಈ) ಡಿಸೆಂಬರ್ 22
- ಡಿಸೆಂಬರ್ 23

ಭಾರತದ ಸಾಮಾಜಿಕ-ಆರ್ಥಿಕ ಬೆಳವಣಿಗೆಯಲ್ಲಿ ರೈತರ ಪಾತ್ರವನ್ನು ಗುರುತಿಸಲು ಮತ್ತು ದಿವಂಗತ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನದ ಪ್ರಯುಕ್ತ ಪ್ರತಿ ವರ್ಷ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನವನ್ನು ಭಾರತದಲ್ಲಿ ಆಚರಿಸಲಾಗುತ್ತದೆ.

2. ಈ ಕೆಳಗಿನ ಯಾವ ರಾಜ್ಯವು ಅಂತರರಾಷ್ಟ್ರೀಯ ಕಾಫಿ ಉತ್ಪಾದ 7ನೇ ಆವೃತ್ತಿ (IICF-2018) ಯನ್ನು ಆಯೋಜಿಸುವುದು?

- ಅ) ಸಿಕ್ಕಿಂ
- ಆ) ಕೇರಳ
- ಇ) ಕರ್ನಾಟಕ
- ಈ) ಒಡಿಶಾ
- ಕರ್ನಾಟಕ

ಭಾರತವು ಅಂತರರಾಷ್ಟ್ರೀಯ ಕಾಫಿ ಉತ್ಪಾದ 7ನೇ ಆವೃತ್ತಿ (IICF-2018) ಯನ್ನು ಕರ್ನಾಟಕದ ಬೆಂಗಳೂರಿನಲ್ಲಿ ಜನವರಿ 16, 2018 ರಂದು ಆಯೋಜಿಸುವುದು. ಈ ಉತ್ಪಾದವನ್ನು ಇಂಡಿಯಾ ಕಾಫಿ ಟ್ರಸ್ಟ್ ಮತ್ತು ಕರ್ನಾಟಕದ ಕಾಫಿ ಬೋರ್ಡ್ ಆಯೋಜಿಸುತ್ತವೆ.

3. ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಭಾರತದಲ್ಲಿ ಯಾವ ದಿನದಂದು ಆಚರಿಸಲಾಗುತ್ತದೆ?

- ಅ) ಡಿಸೆಂಬರ್ 20
- ಆ) ಡಿಸೆಂಬರ್ 22
- ಇ) ಡಿಸೆಂಬರ್ 23
- ಈ) ಡಿಸೆಂಬರ್ 24
- ಡಿಸೆಂಬರ್ 22

ರಾಷ್ಟ್ರೀಯ ಗಣಿತ ದಿನಾಚರಣೆಯನ್ನು, ಡಿಸೆಂಬರ್ 22 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಗಣಿತದ ಪ್ರತಿಭೆ ಶ್ರೀನಿವಾಸ ರಾಮನುಜನ್ ಅವರ ಜನ್ಮದಿನೋತ್ಸವವನ್ನು ಸ್ಮರಿಸಿಕೊಳ್ಳಲು ಮತ್ತು ಗಣಿತಶಾಸ್ತ್ರಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಲು ಆಚರಿಸಲಾಗುತ್ತದೆ. 2012 ರಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಡಿಸೆಂಬರ್ 22 ಅನ್ನು ರಾಷ್ಟ್ರೀಯ ಗಣಿತ ದಿನವೆಂದು ಘೋಷಿಸಿದ್ದರು.

4. ರಿಪಬ್ಲಿಕ್ ಆಫ್ ಪೆರುಗೆ ಭಾರತದ ಹೊಸ ಅಂಬಾಸಿಡರ್ ಆಗಿ ಯಾರು ನೇಮಕಗೊಂಡಿದ್ದಾರೆ?

ಅ) ಟಿ.ಪಿ ಸೀತಾರಾಮ್

ಆ) ಎಮ್. ಸುಬ್ಬರಾಯುಡು

ಇ) ಜೈದೀಪ್ ಸರ್ಕಾರ್

ಈ) ನವೆಜ್ ಸರ್ನಾ

ಎಮ್. ಸುಬ್ಬರಾಯುಡು

1994 ರ ಬ್ಯಾಚ್ಸ್ ಇಂಡಿಯನ್ ಫಾರಿನ್ ಸರ್ವಿಸ್ (IFS) ಅಧಿಕಾರಿ ಎಮ್. ಸುಬ್ಬರಾಯುಡು ರಿಪಬ್ಲಿಕ್ ಆಫ್ ಪೆರುಗೆ ಭಾರತದ ಹೊಸ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಪ್ರಸ್ತುತ, ಅವರು ವಿದೇಶಾಂಗ ಸಚಿವಾಲಯದಲ್ಲಿ (MEA) ಜಂಟಿ ಕಾರ್ಯದರ್ಶಿಯಾಗಿದ್ದಾರೆ.

5. ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (NCC) ಯ ಹೊಸ ಡೈರೆಕ್ಟರ್ ಜನರಲ್ (DG) ಆಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?

ಅ) ಬಿ.ಎಸ್ ನೆಗಿ

ಆ) ಮನೋಜ್ ಕುಮಾರ್ ಉನ್ನಿ

ಇ) ಬಿ ಎಸ್ ಸಹರಾತ್

ಈ) ಎನ್. ಪಿ. ಎಸ್ ಹೈರಾ

ಬಿ ಎಸ್ ಸಹರಾತ್

ಲೆಫ್ಟಿನೆಂಟ್ ಜನರಲ್ ಬಿ ಎಸ್ ಸಹರಾತ್ ಅವರು ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (NCC) ಯ ಹೊಸ ಡೈರೆಕ್ಟರ್ ಜನರಲ್ (DG) ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಇಂಡಿಯನ್ ಮಿಲಿಟರಿ ಅಕ್ಯಾಡೆಮಿಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ.

6. ಪ್ರಖ್ಯಾತ ಗಾಯಕರಾದ ಜಟಿಲೆಶ್ವರ ಮುಖ್ಯೋಪಾಧ್ಯಾಯ ಅವರು ಇತ್ತೀಚೆಗೆ ನಿಧನ ಹೊಂದಿದರು. ಅವರು ಯಾವ ರಾಜ್ಯದವರು?

ಅ) ಗೋವಾ

ಆ) ಅಸ್ಸಾಂ

ಇ) ಪಶ್ಚಿಮ ಬಂಗಾಳ

ಈ) ಒಡಿಶಾ

ಪಶ್ಚಿಮ ಬಂಗಾಳ

ಬೆಂಗಾಲಿಯ ಪ್ರಖ್ಯಾತ ಗಾಯಕರಾದ ಜಟಿಲೆಶ್ವರ ಮುಖ್ಯೋಪಾಧ್ಯಾಯ ಅವರು ಬಂಗಾಳದ ಕೋಲ್ಕತ್ತಾದಲ್ಲಿ ಡಿಸೆಂಬರ್ 21, 2017 ರಂದು ನಿಧನ ಹೊಂದಿದರು. ಅವರು 70-80ರ ದಶಕದಲ್ಲಿ ಬಂಗಾಳಿ ಸಂಗೀತವನ್ನು ಶ್ರೀಮಂತಗೊಳಿಸಿದ್ದರು.

7. ಪಾರ್ವತಿ ಅರ್ಗಾ ಪಕ್ಷಿಧಾಮ (PABS) ಈ ಕೆಳಗಿನ ಯಾವ ರಾಜ್ಯದಲ್ಲಿದೆ?

- ಅ) ಬಿಹಾರ
- ಆ) ಮಧ್ಯ ಪ್ರದೇಶ
- ಇ) ಉತ್ತರ ಪ್ರದೇಶ
- ಈ) ಜಾರ್ಖಂಡ್
- ಉತ್ತರ ಪ್ರದೇಶ

ಪಾರ್ವತಿ ಅರ್ಗಾ ಪಕ್ಷಿಧಾಮ (PABS)ವು ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿದೆ. ಇದು 10.84 ಚ.ಕಿ. ವಿಸ್ತೀರ್ಣವನ್ನು ಹೊಂದಿದೆ. ಮತ್ತು 212 ಪ್ರಭೇದಗಳ ಅಂಜಿಯೋಸ್ಪರ್ಮಗಳಿಗೆ ನೆಲೆಯಾಗಿದೆ.

8. 32 ನೇ ಭಾರತೀಯ ಎಂಜಿನಿಯರಿಂಗ್ ಕಾಂಗ್ರೆಸ್ (IEC-2017) ಅನ್ನು ಯಾವ ನಗರವು ಆಯೋಜಿಸಿದೆ?

- ಅ) ಕೊಲ್ಕತ್ತಾ
- ಆ) ಚೆನ್ನೈ
- ಇ) ಕೊಚಿ
- ಈ) ನವ ದೆಹಲಿ
- ಚೆನ್ನೈ

32 ನೇ ಭಾರತೀಯ ಎಂಜಿನಿಯರಿಂಗ್ ಕಾಂಗ್ರೆಸ್ (IEC-2017) ಅನ್ನು ಡಿಸೆಂಬರ್ 21 ರಿಂದ 23 ರವರೆಗೆ ತಮಿಳುನಾಡಿನ ಚೆನ್ನೈನಲ್ಲಿ ಆಯೋಜಿಸಲಾಯಿತು.

9. ಇರಾನ್ಯಾಹ್ ಉದ್ವಾಡ ಉತ್ಸವ (Iranshah Udvada Utsav (IUU-2017)) ದ 2ನೇ ಆವೃತ್ತಿಯನ್ನು ಯಾವ ರಾಜ್ಯದಲ್ಲಿ ಆಯೋಜಿಸಲಾಗಿದೆ?

- ಅ) ಮಹಾರಾಷ್ಟ್ರ
- ಆ) ಗುಜರಾತ್
- ಇ) ಅರುಣಾಚಲ್ ಪ್ರದೇಶ
- ಈ) ರಾಜಸ್ಥಾನ
- ಗುಜರಾತ್

ಪಾರ್ಸಿ ಸಮುದಾಯದ ಸಾಂಸ್ಕೃತಿಕ ಹಬ್ಬವಾದ ಇರಾನ್ಯಾಹ್ ಉದ್ವಾಡ ಉತ್ಸವ (Iranshah Udvada Utsav (IUU-2017)) ದ 2ನೇ ಆವೃತ್ತಿಯನ್ನು ಗುಜರಾತ್ನಲ್ಲಿ 2017ರ ಡಿಸೆಂಬರ್ 23 ರಂದು ಆಯೋಜಿಸಲಾಗಿದೆ.

10. ಗಂಗಾ ಗ್ರಾಮ ಸ್ವಚ್ಛತಾ ಸಮ್ಮೇಲನ (GGSS-2017)ನಲ್ಲಿ ಯಾವ ಯೋಜನೆಯನ್ನು ಕೇಂದ್ರ ಸರ್ಕಾರವು ಪ್ರಾರಂಭಿಸಿದೆ?

- ಅ) ಗಂಗೇ ಮಹಾದೇವ್
- ಆ) ಗಂಗಾ ಗ್ರಾಮ್
- ಇ) ಗಂಗೇ ಸ್ವಚ್ಛತಾ ಅಭಿಯಾನ್
- ಈ) ನಮಾಮಿ ಗಂಗೆ

ಗಂಗಾ ಗ್ರಾಮ್

2017 ರ ಡಿಸೆಂಬರ್ 23 ರಂದು ಹೊಸದಿಲ್ಲಿ ಗಂಗಾ ಗ್ರಾಮ್ ಸ್ವಚ್ಛತಾ ಸಮ್ಮೇಲನ್ (GGSS-2017)ನಲ್ಲಿ ಕೇಂದ್ರ ಸರ್ಕಾರವು ಔಪಚಾರಿಕವಾಗಿ "ಗಂಗಾ ಗ್ರಾಮ್" ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಗಂಗಾ ನದಿಯ ಸ್ವಚ್ಛತೆಯ ಬಗ್ಗೆ ಗಮನಹರಿಸಲಾಗುವುದು.

www.karunaduexams.com